



March 1, 2019

To The Deputy Manager Department of Corporate Services BSE Limited PJ Towers, Dalal Street Mumbai – 400 001 Scrip Code : 532784	To The Manager The National Stock Exchange of India Limited Exchange Plaza, Plot No C/1, G Block Bandra Kurla Complex Mumbai – 400 051 Scrip Code : SOBHA
--	--

Dear Sir / Madam

Sub: Postal Ballot Notice - Newspaper Advertisement

Please find attached the copy of newspaper advertisement published by the Company on 1st March, 2019 in “Financial Express”, English Newspaper and “Prajavani”, Kannada Newspaper, with respect to Postal Ballot Notice dispatched by the Company to the members for seeking their approval for the special resolution circulated to the members.

This is for your information and record.

Yours sincerely,

FOR SOBHA LIMITED

**VIGHNESHWAR G BHAT
COMPANY SECRETARY AND COMPLIANCE OFFICER**

SOBHA LIMITED

REGD & CORPORATE OFFICE : 'SOBHA', SARJAPUR - MARATHAHALLI OUTER RING ROAD, BELLANDUR POST, BANGALORE - 560103, INDIA
CIN: L45201KA1995PLC018475 | TEL : +91-80-49320000 | FAX : +9180 49320444 | www.sobha.com

INDIAN INSTITUTE OF TECHNOLOGY BOMBAY
Materials Management Division
Powai, Mumbai - 400076

Adv. No.: MMD-2018-19
E-TENDER NOTICE

Digitally signed online bids are invited for following tenders through E-tendering process from bidders who are registered vendors of IIT Bombay :

Sr. No.	Item Description	Qty.	Due Date
1.	Next Generation Sequencing (NGS) System PR No. 1000006363 (RFx No. 6100000999) (Retender)	01	20.03.2019

Intending Suppliers needs to register themselves on the portal <https://portal.iitb.ac.in/vp/index.jsp> to get USER ID and PASSWORD
Details at: www.iitb.ac.in OR www.iitb.ac.in/tenders For other inquiries, contact Joint Registrar (MM), Ph: 25768800, e-mail: drmm@iitb.ac.in & srm@iitb.ac.in
Date: 1st March, 2019

JOINT REGISTRAR (MM)

भारतीय कंकर निगम लिमिटेड
(भारत सरकार का एक नवरत्न उपक्रम)
CONCOR CORPORATION OF INDIA LTD.
(A NAVRATNA UNDERTAKING OF GOVT. OF INDIA)
पूरी क्षेत्र / Eastern Region
"Duckback House", 5th Floor, 41, Shakespear Sarani, Kolkata 700017
Ph.No. 033-2283 7101 to 7105, Website: www.concorindia.co.in

NOTICE INVITING E-TENDER

CONCOR invites E-Tender in Single Packet System of tendering for the following work ->

Tender No.	CONCOR/Civil/HMD/WM/CL Fencing/2019
Name of Work	Construction of Wet Mix Macadam and Chain Link Fencing at Haida Port, Kolkata.
Estimated Cost	Rs. 110.58 Lakhs
Completion Period	60 days
Earnest Money Deposit	Rs. 2,05,290.00 (through e-payment)
Cost of tender Document/(Non-refundable)	Rs. 1,000/- (inclusive all taxes & duties through e-payment)
Tender processing fee/(Non-refundable)	Rs. 5,310/- (inclusive all taxes & duties through e-payment)
Date of sale of tender (online)	01/03/2019 (11:00 hrs.) to 14/03/2019 (up to 17:30 hrs.)
Date & Time of submission of tender	14/03/2019 up to 17:30 hrs.
Date & Time of Opening of tender	16/03/2019 at 15:30 hrs.

For financial eligibility criteria, experience with similar nature of work, etc., please refer to detailed tender notice available on website www.concorindia.co.in but the complete tender document can be downloaded from website www.tenderwizard.com/CCL, only. Further, Compendium/Addendum to this tender, if any will be published on website www.tenderwizard.com/CCL, only. Newspaper press advertisement shall not be issued for the same.

Sd/- Chief General Manager/ER

उत्तर प्रदेश सहकारी चीनी मिल संघ लिमिटेड
9-ए, चण्डी प्रसाद नगर, लखनऊ-226001
Telephone No - (0522) 2612949 (0522) 2628310, Fax: (0522) 2627994

ई-निविदा सूचना

श्रावस्ती किसान सहकारी चीनी मिल लिमिटेड नानपारा आसक्की जनपद-बहराइच में देशी मिनिया के भराई एवं विपणन कार्य हेतु निजी क्षेत्र के देशी/विदेशी मिनिया की भराई व विपणन के अनुभवी एका छात्रों प्राय ईच्छक निविदादाताओं से आकर्षक निम्नो के अंकीन दिनांक 14.03.2019 को ई-निविदा आमंत्रित की जाती है। आन लाईन ई-निविदा प्रस्तुत करने व तकनीकी विवरण व कामाचिष्ट विवरण को देखे जाने की तिथि व समय निम्नानुसार है-

	ई-निविदा करने की अंतिम तिथि व समय	ई-निविदा की तकनीकी विवरण खोलने की तिथि व समय	ई-निविदा की कामाचिष्ट विवरण खोलने की तिथि व समय	घरोहर धनराशि लाख रु. में
नानपारा आसक्की में देशी मिनिया नया विपणन कार्य	13.03.2019 6.55 पी.एम. तक	14.03.2019 10.30 ए.एम.	14.03.2019 10.30 ए.एम.	10.00 लाख

ई-निविदा करने के समन्वय में विस्तृत जानकारी ई-टेंडर पोर्टल <http://tender.upnic.in> एवं संघ की वेबसाइट www.upsugarfed.org पर दिनांक 27.02.2019 को 6.55 पी.एम. से उपलब्ध रहेगी। देशी मिनिया भराई व विपणन कार्य हेतु निविदादाता को सर्वप्रथम ई-टेंडर पोर्टल पर प्रक्रिया अनुसार रजिस्ट्रेशन करना होगा। ई-निविदा कार्य का रकम 10,000/- + 4+2 प्र.श. जी.ए.सी.टी. (नोन रिफ़्लेक्टिव) का शुल्क उ 2 प्र. सहकारी चीनी मिल संघ लि. पेयबल एट एलकाउंट के नाम देना होगा। प्रस्ताव निदेशक /कमेटी अध्यक्ष को किसी अग्रह संमत निविदाओं को बिना कारण बताये निरस्त करने का अधिकार सुरक्षित रहेगा।
UPSUGARFED/662/GIM/AT/46MM/2018, Date. 27.02.2019
सचिव निदेशक

SOBHA LIMITED
CIN: L45201KA1995PLC018475
Registered Office: SOBHA, Sarjapur-Marathahalli Outer Ring Road (ORR), Devarabisanahalli, Bellandur Post, Bangalore 560103
Website: www.sobha.com, e-mail: investors@sobha.com
Tel: 080 49320000, Fax: 080 49320444

NOTICE -POSTAL BALLOT

The Members of the Company are hereby informed that, pursuant to Section 108 and 110 of the Companies Act, 2013, read with Rule 20 and 22 of the Companies (Management and Administration) Rules, 2014, the Company has completed the e-mail communication/dispatch of Postal Ballot Notice dated 5th February, 2019, along with the Postal Ballot Form, self-addressed and postage pre-paid Business Reply Envelope to members of the Company as on 28th February, 2019 ("Cut-off Date) on 28th February, 2019. Please note that, February 22, 2019 was the Cut-off date as on which the right of voting of the Members was reckoned and any person who was not a Member as on the said cut-off date shall treat this Notice for information purposes only. The said documents were sent by electronic mode to those Shareholders, whose email IDs are registered in the records of Depositories of the Company, unless any member has registered for a physical copy of the same and for members who have not registered their email address, physical copies are being sent through permitted mode, for seeking the consent of the members by postal ballot (which includes voting by electronic means) in relation of the following matter by way of Special Resolution:

Approval for Continuation of directorship of Mr. Ramachandra Venkatasubba Rao (DIN: 00061599), Independent Director of the Company.

The Board of Directors appointed Mr. Nagendra D Rao, Practising Company Secretary, and in his absence, Mr. Natesh K, Practising Company Secretary as scrutinizer for conducting the postal ballot process and e-voting process in a fair and transparent manner.

The members of the Company are requested to communicate their assent or dissent by returning the duly filled in and signed postal ballot form to the scrutinizer on or before 5.00 PM on 30th March 2019.

The members may also note the following:

- The business as set out in the aforesaid notice is to be transacted by the members through the postal ballot/e-voting. Pursuant to Section 108 of the Companies Act read with Rule 20 of the Companies (Management and Administration) Rules, 2014 as amended and Regulation 44 of the SEBI (Listing Obligations and Disclosure Requirements) Regulations, 2015, the Company is providing members a facility to exercise their right to vote on the postal ballot by electronic means through remote e-voting services provided by National Securities Depository Limited.
- The e-voting period shall commence on 1st March, 2019 at 9.00 AM and ends on 30th March, 2019 at 5.00 PM. If a member has voted through e-voting facility, he is not required to send the Postal Ballot Form. If a member votes through e-voting facility as well as cast their vote through the Postal Ballot Form, the votes cast through e-voting shall only be considered by the Scrutinizer and voting done by Postal Ballot will be treated as invalid.
- Postal Ballot Form received/votes casted after 5.00 PM IST on 30th March, 2019 will not be considered as valid. The e-voting will be disabled by the NSDL after 5.00 PM IST on 30th March, 2019.
- Eligible Members who have not received/received the Postal Ballot notice by email and who wish to vote through physical ballot can download the form from the link <https://www.evoting.nsdl.com/> or from the website of the Company www.sobha.com.
- In case of any queries, shareholders may refer to the Frequently Asked Questions (FAQs) and remote e-voting user manual for shareholders available in the 'Downloads' section of www.evoting.nsdl.com or call on the toll free no.: 1800-222-990. Shareholders may also contact the Company at investors@sobha.com or its Registrar and Transfer Agents for any assistance in this regard.
- The results, together with the Scrutinizer's report, will be displayed at the Registered Office and on the website of the Company on 31st March, 2019 i.e., www.sobha.com and also on the website of NSDL i.e., www.evoting.nsdl.com, besides being communicated to BSE Limited and the National Stock Exchange of India Limited on which the shares of the Company are listed. Subsequently, the results will be published in the newspapers.

By order of the Board,
For Sobha Limited
Vighneshwar G Bhat
Company Secretary and
Compliance Officer

Place: Bangalore
Date: 28th February, 2019

MUTUAL FUNDS
Sahi Hai

UTI Mutual Fund

Haq, ek behtar zindagi ka.

NOTICE

UTI FIXED TERM INCOME FUND - SERIES XXXI - VIII (1153 DAYS)

NFO opens on	Friday, March 01, 2019
NFO closes on	Wednesday, March 06, 2019
Date of allotment	Thursday, March 07, 2019
Maturity date	Tuesday, May 03, 2022

During the New Fund Offer, the units of the scheme will be sold at the face value of ₹10/- per unit.

Mumbai
February 28, 2019 Toll Free No.: 1800 266 1230 Website: www.utmff.com

For Existing Registered Investors

Type ESOA to 5607090 to request for Account Statement.*	Type BAL <Folio no> to 5607090 to know your Folio Balance.*
---	---

#Subject to Terms & Conditions

The time to invest now is through - UTI SIP

REGISTERED OFFICE: UTI Tower, "Gn" Block, Bandra Kurla Complex, Bandra (E), Mumbai - 400051. Phone: 022 - 66786666. UTI Asset Management Company Ltd. (Investment Manager for UTI Mutual Fund) E-mail: invest@uti.co.in, (CIN-U65991MH2002PLC137867).
For more information, please contact the nearest UTI Financial Centre or your AMFI/NISM certified UTI Mutual Fund Independent Financial Advisor, for a copy of Statement of Additional Information, Scheme Information Document and Key Information Memorandum cum Application Form.
UTI-SIP is only an investment approach applied to various equity, debt and balanced schemes of UTI Mutual Fund (UTI MF) and is not the name of a scheme / plan of UTI MF.

* Mutual Fund investments are subject to market risks, read all scheme related documents carefully.

IDBI mutual

IDBI Asset Management Limited
CIN: U65100MH2010PLC199319
Registered Office: IDBI Tower, WTC Complex, Cuffe Parade, Colaba, Mumbai - 400005
Corporate Office: 4th Floor, IDBI Tower, WTC Complex, Cuffe Parade, Colaba, Mumbai - 400005
Tel: (022) 66442800 Fax: (022) 66442801 Website: www.idbimutual.co.in E-mail: contactus@idbimutual.co.in

NOTICE CUM ADDENDUM NO. 25/2018-19
CHANGE IN BASE TOTAL EXPENSE RATIO OF THE SCHEME(S) OF IDBI MUTUAL FUND

It is proposed to change the base Total Expense Ratio ("TER") (i.e.) TER excluding additional expenses provided in Regulation 52(6A)(b) and 52(6A)(c) of SEBI (Mutual Funds) Regulations, 1996 and taxes, if any, for the following scheme(s) offered by IDBI Mutual Fund ("the Fund") with effect from March 8, 2019.

Name of the Scheme(s)	Base TER			
	Regular Plan		Direct Plan	
	Existing	Proposed	Existing	Proposed
IDBI Gilt Fund	1.25	1.55	0.25	0.50
IDBI Short Term Bond Fund	1.30	1.50	0.25	0.40
IDBI Hybrid Equity Fund	2.55	2.55	1.10	1.20
IDBI Credit Risk Fund (Formerly known as IDBI Corporate Debt Opportunities Fund)	1.00	1.40	0.25	0.50
IDBI Dynamic Bond Fund	1.57	1.55	0.42	0.50
IDBI Focused 30 Equity Fund	2.55	2.55	0.55	1.30
IDBI Nifty Index Fund	0.98	1.30	0.20	0.25
IDBI Midcap Fund	2.55	2.55	1.05	1.15
IDBI Nifty Junior Index Fund	0.78	1.30	0.24	0.25
IDBI Small Cap Fund	2.55	2.55	0.55	1.30
IDBI Diversified Equity Fund	2.55	2.55	1.05	0.95
IDBI India Top100 Equity Fund	2.55	2.55	1.10	1.15
IDBI Banking & Financial Services Fund	2.55	2.55	0.55	0.80
IDBI Long Term Value Fund	2.55	2.55	0.70	0.80
IDBI Dividend Yield Fund	2.55	2.55	0.85	0.90
IDBI Equity Savings Fund	1.97	1.97	0.22	0.90

This Addendum shall form an integral part of Statement of Additional Information, Scheme Information Documents / Key Information Memorandum of all the schemes of IDBI Mutual Fund, as amended from time to time.

For IDBI Asset Management Limited
(Investment Manager to IDBI Mutual Fund)
Place: Mumbai
Date: February 28, 2019
Managing Director & Chief Executive Officer

Statutory Details: IDBI Mutual Fund has been set up as a trust sponsored by IDBI Bank Limited with IDBI MF Trustee Company Limited as the Trustee ("Trustee" under the Indian Trusts Act, 1882) and with IDBI Asset Management Limited as the Investment Manager.
Mutual Fund investments are subject to market risks, read all scheme related documents carefully.

ICICI PRUDENTIAL MUTUAL FUND
TARAKI KAREINI

ICICI Prudential Asset Management Company Limited
Corporate Identity Number: U99999DL1993PLC054135

Registered Office: 12th Floor, Narain Manzil, 23, Barakhamba Road, New Delhi - 110 001.
Corporate Office: One BKC, 13th Floor, Bandra Kurla Complex, Mumbai - 400 051.
Tel.: +91 22 2652 5000, Fax: +91 22 2652 8100, Website: www.icicipruamc.com
Email id: enquiry@icicipruamc.com
Central Service Office: 2nd Floor, Block B-2, Nirlon Knowledge Park, Western Express Highway, Goregaon (E), Mumbai - 400 063. Tel.: 022 2685 2000 Fax: 022 26888313

Notice-cum-addendum to the Scheme Information Document (SID)/ Key Information Memorandum (KIM) of ICICI Prudential Asset Allocator Fund (the Scheme)

Notice is hereby given that ICICI Prudential Trust Limited (the Trustee) has approved the change in the exit load structure of the Scheme with effect from March 05, 2019 (Effective Date):

Existing Exit Load Structure	Revised Exit Load Structure
<ul style="list-style-type: none"> If the amount sought to be redeemed or switched out is invested for a period of up to one year from the date of allotment - 1% of applicable NAV If the amount sought to be redeemed or switched out is invested for a period of more than one year from the date of allotment - Nil 	<ul style="list-style-type: none"> If units purchased or switched in from another scheme of the Fund are redeemed or switched out upto 10% of the units (the limit) purchased or switched within 1 year from the date of allotment - Nil If units purchased or switched in from another scheme of the Fund are redeemed or switched out in excess of the limit within 1 Year from the date of allotment - 1% of the applicable NAV If units purchased or switched in from another scheme of the Fund are redeemed or switched out after 1 Year from the date of allotment - Nil

The revision in exit load shall be applicable on a prospective basis at transaction level including, but not limited to, Lumpsum Investment, Systematic Investment Plan, Systematic Transfer Plan and Systematic Withdrawal Plan where registrations/enrollments have been done on or after the effective date.

All the other provisions of the SID/KIM of the Scheme except as specifically modified herein above remain unchanged.

This Notice-cum-addendum forms an integral part of the SID/KIM of the Scheme, as amended from time to time.

For ICICI Prudential Asset Management Company Limited
Place: Mumbai
Date: February 28, 2019
No. 001/03/2019
Sd/-
Authorised Signatory

CALL: [MTNL/BSNL: 1800 222 999](http://www.mtnl.com) • Others : [1800 200 6666](http://www.mtnl.com) • Or, apply online at www.icicipruamc.com

As part of the Go Green Initiative, investors are encouraged to register/update their e-mail id and mobile number with us to support paper-less communications.

Mutual Fund investments are subject to market risks, read all scheme related documents carefully.

Jaitley hopes more PSBs will exit PCA with govt's funding support

PRESS TRUST OF INDIA
New Delhi, February 28



Finance minister Arun Jaitley

FINANCE MINISTER ARUN JAITLEY on Thursday assured funding support to public sector banks and expressed hope that the six lenders which remain under the RBI's prompt corrective action (PAC) framework will soon come out of it.

He said the Insolvency and Bankruptcy Code (IBC) has been a success story and the government has maintained arm's

length distance from the processes being followed. "The government has lived

up to its word of continuing to fund you in terms of capital. I am glad that several banks have recently come out of the PCA norms and I'm sure the others who remain within will also try and improve their measures with the government commitment of support to them so that we can see much healthier banking in years to come," Jaitley said.

Of the total 21 state-owned banks, 11 were put under the PCA framework by the RBI last year. Five banks - Allahabad Bank, Corporation Bank, Bank of India, Bank of Maharashtra and Oriental Bank of Commerce - have been removed from the framework this month.

The six PSBs which remain in the PCA list are United Bank of India, IDBI Bank, UCO Bank, Central Bank of India, Indian Overseas Bank and Dena Bank.

Speaking at the Indian Banks' Association (IBA) event, Jaitley said the norms of banking have changed and now decisions are based on merit and professionalism.

"I'm conscious of the fact that you (public sector banks) are working in a competitive environment and you are still bound by certain restriction. Your public and social responsibility is much higher than your private sector competitors."

"In matters of hiring talent you don't enjoy the same level of freedom that they do. Private sector banks go for campus recruitment and you can't... And despite these obvious restraints, (you remain) competitive, large, and occupy a lion's share of lending," he said.

He also asked the public sector lenders to consider themselves "independent" while discharging their professional and commercial functions.

"It's a discipline which both government and banks have to now accept. The Prime Minister in January 2015 had said that you (banks) won't get any pressure from the government as far as your functional independence with regard to commercial decisions. The government has lived up to its words and in this changed environment, I can see the difference in functioning," Jaitley said.

PUBLIC NOTICE

Notice hereby given that the folio no. 001305 & Share Cert. No. As list attached for 108700 Shares bearing Dist. No. From list attached standing in the name of Sourabh H Bora in the books of Remsons Industries Ltd. Has been lost/misplaced & the advertiser has applied to the Company for issue of duplicate share certificates in lieu thereof. Any persons who have claims with the company's Registered and Transfer Agent Sharex Dynamic (India) Pvt. Ltd. India 1 Luthra Ind. Premises, Andheri Kurla Road, Safed Pool, Andheri (E), Mumbai - 400 072. Within 15 days from the date of notice falling which the company will proceed to issue duplicate share certificate in respect of the said shares

Folio No.	Certificate No.	Distinctive From	Distinctive Nos. To	No. of Shares
001305	0000000403	0000003601	0000003700	100
001305	0000000648	0000028101	0000028200	100
001305	0000001455	0000108801	0000108900	100
001305	0000001464	0000109701	0000109800	100
001305	0000001470	0000110301	0000110400	100
001305	0000001483	0000111601	0000111700	100
001305	0000001495	0000112801	0000112900	100
001305	0000001519	0000115201	0000115300	100
001305	0000001524	0000115701	0000115800	100
001305	0000001662-1711	0000129501	0000134500	5000
001305	0000001835	0000162301	0000132400	100
001305	0000001837	0000162501	0000162600	100
001305	0000001843	0000163101	0000163200	100
001305	0000001861	0000164901	0000165000	100
001305	0000001886	0000167401	0000167500	100
001305	0000001894-1895	0000168201	0000168400	200
001305	0000001923-1934	0000171101	0000171200	200
001305	0000001962	0000175001	0000175100	100
001305	0000002978-2981	0000276601	0000277000	400
001305	0000003020-3021	0000280801	0000281000	200
001305	0000003052-3056	0000284001	0000284500	500
001305	0000003278	0000322101	0000322200	100
001305	0000003465	0000340801	0000340900	100
001305	0000003938-3949	0000388101	0000389300	1200
001305	0000004128	0000407101	0000407200	100
001305	0000004143	0000408601	0000408700	100
001305	0000004204	0000407701	0000414800	100
001305	0000004206	0000414901	0000415000	100
001305	0000004221	0000416401	0000416500	100
001305	0000004353-4355	0000429601	0000429900	300
001305	0000004359	0000430201	0000430300	100
001305	0000004420-4421	0000406301	0000436500	200
001305	0000004568-4569	0000451101	0000451300	200
001305	0000004620-4621	0000456301	0000456400	200
001305	0000007647-7716	0000759001	0000766000	7000
001305	0000008148-8153	0001640101	0001640700	600
001305	0000008211	0001646401	0001646500	100
001305	0000013616	0003580451	0003580550	100
			Total	18700

Name of the Shareholder
Sd/-
Sourabh H. Bora

Date: - 01.03.2019
Place: Mumbai

NOTICE RECORD DATE FOR MATURITY OF AXIS HYBRID FUND - SERIES 26 - 1276 DAYS CLOSE ENDED DEBT SCHEME

Notice is hereby given that Axis Hybrid Fund - Series 26 - 1276 Days Close Ended Debt Scheme ("the Scheme") is due for maturity on March 8, 2019*. The record date for the purpose of determining the eligible unitholders/ beneficial owners will be March 7, 2019. The maturity/redemption proceeds would be paid to the beneficial owners whose names appear in the statement of beneficial owners maintained by the depositories under the Scheme as at the close of business hours on the record date and to the unitholders holding units in physical form, whose names appear in the records of the Registrar and Transfer Agent as at the close of business hours on the record date.

* or the immediately following Business Day if that day is not a Business Day.

Investors are requested to kindly take note of the above.

For Axis Asset Management Company Limited
(CIN - U65991MH2009PLC189558)
(Investment Manager to Axis Mutual Fund)

Place : Mumbai
Date : February 28, 2019
No. : 67/2018-19
Managing Director & Chief Executive Officer

Statutory Details: Axis Mutual Fund has been established as a Trust under the Indian Trusts Act, 1882, sponsored by Axis Bank Ltd. (liability restricted to ₹ 1 Lakh). Trustee: Axis Mutual Fund Trustee Limited
Investment Manager: Axis Asset Management Company Limited (the AMC) Risk Factor: Axis Bank Ltd. is not liable or responsible for any loss or shortfall resulting from the operation of the schemes.
Mutual Fund investments are subject to market risks, read all scheme related documents carefully.

ಪ್ರತಿ ಬಡ ಕುಟುಂಬಕ್ಕೂ ಒಂದು ಮನೆ

- 1.5 ಕೋಟಿ ಕುಟುಂಬಗಳು ತಮ್ಮ ಸ್ವಂತ ಮನೆ ಹೊಂದಲಿದ್ದಾರೆ
• ಸನ್ 2022ರ ವೇಳೆಗೆ ಪ್ರತಿ ಬಡ ಕುಟುಂಬಕ್ಕೂ ಮನೆ



ಅನಾಧ್ಯವಾದದ್ದು ಕೇಗ ಸಾಧ್ಯವಾಗಿದೆ



ಮಾಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗೆ ಶಾಸಕ ಎ.ಮಂಜುನಾಥ ಭೂಮಿ ಪೂಜೆ

₹2500 ಕೋಟಿ ಯೋಜನೆಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ

ಕೊಟಗಲ್(ರಾಮನಗರ): ಮಾಗಡಿ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಸುಮಾರು ₹2500 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಕ್ಷಣದಲ್ಲಿಯೇ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎ.ಮಂಜುನಾಥ ಹೇಳಿದರು.



ಅಕ್ಕೂರು ಗ್ರಾಮದಲ್ಲಿ ಗುರುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜುನಾಥ ಚಾಲನೆ ನೀಡಿದರು

ಇಲ್ಲಿನ ಅಕ್ಕೂರು ಕುಟುಂಬ ರಸ್ತೆಯಿಂದ ಗೊಲ್ಲರದೊಡ್ಡಿ ಗ್ರಾಮಕ್ಕೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 'ಮಾಗಡಿಯಲ್ಲಿ ಮಾರ್ಚ್ 2ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ದೇಶಿಸಿದ್ದರು. ಒಂದು ದಿನದಲ್ಲಿ ಕಾರ್ಯಕ್ರಮ ನಡೆಸಲು ಆಗುವುದಿಲ್ಲವೆಂದು ಮತ್ತೊಂದು ದಿನಾಂಕ ನಿಗದಿ ಪಡಿಸುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿ ದಿನಾಂಕ ಗೊತ್ತು ಪಡಿಸುವುದಾಗಿ ಹೇಳಿದ್ದಾರೆ' ಎಂದು.

ಸಂಕ್ಷಿಪ್ತ ಸುದ್ದಿ

ಪಾಸ್ ಪೋರ್ಟ್ ಸೇವಾ ಕೇಂದ್ರ ಲೋಕಾರ್ಪಣೆ

ರಾಮನಗರ: ಚನ್ನಪಟ್ಟಣ ವೃತ್ತದ ಅಂಚೆ ವಿಭಾಗದಲ್ಲಿ ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಐದನೇ 1ರಂದು ಮಧ್ಯಾಹ್ನ 3 ಗಂಟೆಗೆ ಚನ್ನಪಟ್ಟಣ ಪ್ರಧಾನ ಅಂಚೆ ಕಚೇರಿಯಲ್ಲಿ ಲೋಕಾರ್ಪಣೆ ಮಾಡಲಾಗುವುದು.

ಆಯುಷ್ಯಾ, ಮೃತ್ಯುಂಜಯ ಹೋಮ ನಾಳೆ

ಪ್ರಜಾವಾಣಿ ವಾರ್ತೆ ಗಡಿಯಲ್ಲಿ ಕಾರ್ಯ ನಿರತರಾಗಿರುತ್ತಾರೆ. ಅವರಲ್ಲಿ ಅತ್ಯಸ್ಥೆಯ ತುಂಬುವ ಬಡಗಿ ಅವರ ಕ್ಷೇಮಕ್ಕಾಗಿ ಹೋಮ ಮತ್ತು ಪ್ರಾರ್ಥನೆ ಸಲ್ಲಿಸಲಾಗುವುದೆಂದು ತಿಳಿಸಿದರು.

'ಕುಡಿಯುವ ನೀರಿಗೆ ಆಧ್ಯತೆ ನೀಡಿ'

'ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಸವಾಲು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಹಾಗೂ ನಾನು ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಉಲ್ಟಾ ಆಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದೇವೆ' ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಉದ್ಯೋಗ ಮೇಳ

ರಾಮನಗರ: ಜಿಲ್ಲಾ ಉದ್ಯೋಗ ವಿಸಿಮೆಯ ಕಚೇರಿ ವತಿಯಿಂದ ಇದೇ 2 ರಂದು ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ ಉದ್ಯೋಗ ಮೇಳ ಆಯೋಜಿಸಲಾಗಿದೆ.



ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ವರದರಾಜುಗೌಡ ಮಾತನಾಡಿದರು

ಸಂಕ್ಷಿಪ್ತ ಸುದ್ದಿ

30ಗಳ ಕಲಾ ಬೆಳಕು

ಕಾರ್ಯಕ್ರಮ ನಾಳೆ ರಾಮನಗರ: ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾನಿನಾ ರಂಗದಂಗಳದಲ್ಲಿ ತಿಂಗಳ ಕಲಾ ಬೆಳಕು ಕಾರ್ಯಕ್ರಮವು ಇದೇ 2ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಸಂಸ್ಕೃತಿ ಉತ್ಸವ

3ರಂದು ರಾಮನಗರ: ಇಲ್ಲಿನ ಕೃಷ್ಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಂಸ್ಕೃತಿ ಸೌಧ ಟ್ರಸ್ಟ್ ವತಿಯಿಂದ ಇದೇ 3ರಂದು ಸಂಜೆ 4 ಗಂಟೆಗೆ ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗಿದೆ.

ಗಣ್ಯರ ಡೈರಿ

ಮುಖ್ಯಮಂತ್ರಿ-ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು/ಪ್ರವಾಸ ಸಚಿವ: ಡಿ.ಕೆ. ಶಿವಕುಮಾರ್ ಬೆಂಗಳೂರು/ಪ್ರವಾಸ ಶಾಸಕರು ಎ.ಮಂಜುನಾಥ ಬಿಜೆಪಿ/ಮಾಗಡಿ ಅನಿತಾ ಕುಮಾರಸ್ವಾಮಿ ಬೆಂಗಳೂರು ಸಂಸದ ಡಿ.ಕೆ. ಸುರೇಶ್ ಬೆಂಗಳೂರು/ಚನ್ನಪಟ್ಟಣ ಅಧಿಕಾರಿಗಳು ಜಿಲ್ಲಾಧಿಕಾರಿ: ಕೆ. ರಾಜೇಂದ್ರ ಕಚೇರಿಯಲ್ಲಿ ಲಭ್ಯ ಜಿಲ್ಲಾ ಪಂಚಾಯತಿ ಸಿಇಒ: ಮುಲ್ಕೆ ಮುಖೇಶ್‌ಕಚೇರಿಯಲ್ಲಿ ಲಭ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ: ಎಂ. ರವೀಶ್‌ಕಚೇರಿಯಲ್ಲಿ ಲಭ್ಯ

SOBHA Real Estate advertisement with contact details: CIN: L45201KA1995PLC018475, Office: 560103, Website: www.sobha.com

Sobha Evoting advertisement for the 2019 Karnataka State Assembly Elections, detailing the voting process and technical support.

Nadakeri Taluk Revenue Office advertisement for land records and citizen services, featuring a photo of the office building and officials.

Nadakeri Taluk Revenue Office advertisement for citizen services, including contact information and service details.

All To Poll 1950 advertisement for the Karnataka State Assembly Elections, featuring a large crowd of people and the slogan 'ಮುಂಬಿನ ನೋಂದಣಿ'.

Advertisement for the Karnataka State Assembly Elections, highlighting the 2nd and 3rd phases of the poll and the slogan 'ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮತದಾನದ ಹಕ್ಕು'.